

ಮುನೀಶ್ ಮೌದ್ಗಿಲ್, ಭಾ.ಆ.ಸೇ.,
ವಿಶೇಷ ಆಯುಕ್ತರು (ಕಂದಾಯ)
Munish Moudgil, IAS.,
Special Commissioner (Revenue)



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಮೊದಲನೇ ಮಹಡಿ, ಎನ್. ಆರ್. ವೃತ್ತ, ಬೆಂಗಳೂರು-560 002.

Bruhat Bengaluru Mahanagara Palike
1st Floor, N.R Square, Bengaluru-560 002.

Phone: 080-22975519

E-mail:spcomm-rev@bbmp.gov.in

No.SC(R)/PR/1659/2024-25

Date: 11/11/2024

To

All Telecom Operators,
Bengaluru.

Subject: Mechanism to enable all Telecom Operators to take benefit of One Time Settlement Scheme of Govt of Karnataka & pay the "Property Tax" for Telecom towers in BBMP jurisdiction in an organized manner, reg

Ref: Circular No:ಜಂಆ(ಕಂ)/ಪಿಆರ್/274/2024-25, Dt:14-10-2024.

Sir/Madam,

On above subject and attaching the copy of the said circular cited at reference above, I state as follows-

1. As per order of Hon'ble High Court in WP.No:1/2011 & 551-552/2011 c/w WA.No:1009/2011, the "Property Tax" on Telecom Towers is payable with effect from 09-01-2015.
2. Accordingly, the year-wise "Property Tax" payable for each Telecom Tower has been stated in Circular cited at reference above (copy attached herewith).
3. Presently, One Time Settlement Scheme (OTS) is going-on and it gives full interest and penalty waiver (penalty is limited to a token amount of Rs.100 per year) for payment of Property Tax arrears. **The OTS ends on 30-11-2024.**
4. In order that Telecom Operators may systematically & centrally pay their arrear "Property Tax" dues on the Telecom towers taking benefit of the OTS, the following special mechanism is made available-
 - i. During the OTS period until 30-11-2024 the Telecom Operator may calculate their "Property Tax" liability for each Telecom Tower as per Circular dated:14-10-2024.
 - ii. The Telecom Operator may do so for all its towers – zone wise (BBMP has 8 zones) – and make a Demand Draft in favour of "Chief Commissioner, Bruhat Bengaluru Mahanagara Palike", payable at Bengaluru. The said Demand Draft with BBMP Zone-wise list of Telecom Towers for which "Property Tax" is being paid and relevant information in the format below, may be given to Deputy Commissioner (Revenue) of the zone who is the Nodal Officer for this purpose. The covering letter with Demand Draft and tower-wise information should be addressed to Zonal Commissioner of the respective BBMP Zone.


Special Commissioner (Revenue)
Bruhat Bengaluru Mahanagara Palike

ಮುನೀಶ್ ಮೌದ್ಗಿಲ್, ಭಾ.ಆ.ಸೇ.,
ವಿಶೇಷ ಆಯುಕ್ತರು (ಕಂದಾಯ)
Munish Moudgil, IAS.,
Special Commissioner (Revenue)



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಮೊದಲನೇ ಮಹಡಿ, ಎನ್. ಆರ್. ವೃತ್ತ, ಬೆಂಗಳೂರು-560 002.

Bruhat Bengaluru Mahanagar Palike
1st Floor, N.R Square, Bengaluru-560 002.

Phone: 080-22975519

E-mail:spcomm-rev@bbmp.gov.in

- A proper receipt acknowledgment of the Demand Draft & letter be obtained from the Zonal Deputy Commissioner (Revenue).
- iii. The format to be attached with the Covering Letter giving BBMP Zone-wise and Telecom Tower wise details shall be as attached herewith with an illustrative example.
 - iv. The said Property Tax payment for the Telecom Tower and declaration shall be treated as a SELF DECLARATION based filing by the Telecom Operator concerned with respect to the property on which the said Telecom Tower is erected and accounted accordingly property-wise. The Telecom Operator shall be responsible for all the coordination and the accounting for their purpose in this regard with the Property Owner. The BBMP does not take responsibility in this regard and will account the said Property Tax against the individual property as per submitted information for the Telecom Tower.
5. This methodology is being given so as to enable payment of up-to-date Property Tax for the Telecom Towers with the benefit of the OTS.


Note that with effect from 1.12.2024, the applicable interest and penalties (100% of the unpaid PT for the Telecom Tower) will become applicable and the liability will become more than two-times the presently payable amount.

Hence, all Telecom Operators are requested to make use of this opportunity to pay and square up the Property Tax arrears of the Telecom Towers as per the Circular dated 14.10.2024 enclosed herewith at the concerned Zonal Offices as per the details given here.

The Zonal Commissioners and the Joint Commissioners of the respective BBMP Zone shall be responsible for proper and smooth implementation of these directions.

Any query and clarification can be addressed to Joint Commissioner (Revenue), Head Office BBMP, Bengaluru (Mobile -9480683456, Email: dcrev@bbmp.gov.in)

Yours sincerely,


Munish Moudgil, IAS.,
Special Commissioner (Revenue)
BBMP

11/11/24

- Encl: 1. Circular No:ಜಂಆ(ಕಂ)/ಪಿಆರ್/274/2024-25, Dt:14-10-2024
2. Format for giving Zone wise and Telecom Tower wise information.

Details of Telecom Towers in BBMP (example is given for illustrative purposes)

Zone _____

Sl.No	Telecom Tower location address	Telecom Tower location		SAS Property Tax Application Number of property on which Telecom Tower is erected (this is 10-digit No on Property Tax Payment Receipt of the Property)	Name of Property Owner where Telecom Tower is erected	Erection year/date of Telecom Tower	Date/Year until which Telecom Tower continued/continues (write 2024 if still continues)	Property Tax for all the years duly summed-up together as per Circular (Sum from Tower erection year until the year Tower is continued)	Cess for all the years duly summed-up together as per Circular (Sum from Tower erection year until the year Tower is continued)	Penalty (@Rs.100/year) duly summed up for all the years from erection until tower continued (Sum from Tower erection year until the year Tower is continued)	Total amount payable to BBMP
		Latitude	Longitude								
1	2	3	4	5	6	7	8	9	10	11	12 = 9+ 10 + 11
1	XYZ	abc	wuv	1234567890	Test1	2016	2024	Sum the PT from 2016 until 2024 = 15000 x 9 = Rs 1,35,000/-	Sum the Cess from 2016 until 2024 = 3600 x 9 = Rs 32,400/-	Sum the Penalty (Rs 100/year) from 2016 until 2024 = 100 x 9 = Rs 900	Rs 1,68,300/-
2	ABC	1234	87675	9876543211	Test2	2012	2023	Sum the PT from 2014# until 2023 = 6000 + 12000+ 15000 x 8 = Rs 1,38,000/-	Sum the Cess from 2014 until 2023 = 1440 + 2880 + 3600 x 8 = Rs 33,120/-	Sum the Penalty (Rs 100/year) from 2014 until 2023 = 100 x 10 = Rs 1000	Rs 1,72,120/-
Nth											
TOTAL =											

As per order of Hon'ble High Court Property tax w.e.f 09-01-2015 (FY 2014-15)


 11/11/24
 Special Commissioner (Revenue)
 Bruhat Bangalore Mahanagar Palike



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಸಂಖ್ಯೆ : ಜಂಆ(ಕಂ)ಪಿ.ಆರ್/274/2024-25

ಮುಖ್ಯ ಆಯುಕ್ತರವರ ಕಛೇರಿ,
ನಗರ ಪಾಲಿಕೆ ಕಛೇರಿಗಳು,
ಬೆಂಗಳೂರು, ದಿನಾಂಕ : 14.10.24

ಸುತ್ತೋಲೆ

ವಿಷಯ : ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ
ಅಳವಡಿಸಲಾಗಿರುವ ದೂರ ಸಂಪರ್ಕ ಗೋಪುರಗಳಿಗೆ ಆಸ್ತಿ
ತೆರಿಗೆಯನ್ನು ವಿಧಿಸಿ, ಸಂಗ್ರಹಿಸುವ ಬಗ್ಗೆ.

- ಉಲ್ಲೇಖ. 1. ಬಿಬಿಎಂಪಿ ಆಸ್ತಿತೆರಿಗೆ ನಿಯಮಗಳು 2009 ದಿನಾಂಕ:
13-01-2009.
2. ದಾವೆ ಸಂಖ್ಯೆ: WP No 8114 of 2009 C/w WP No 13009/
2009 ರಲ್ಲಿನ ದಿನಾಂಕ: 01-02-2023 ರ ಆದೇಶ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೆ.ಎಂ.ಸಿ ಕಾಯ್ದೆ 1976 ಕಲಂ 108ಎ ಹಾಗೂ
ಅದರಡಿಯಲ್ಲಿ ರಚಿಸಲಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿತೆರಿಗೆ ನಿಯಮಾವಳಿಗಳು
2009 ರ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸಲಾದ
ದೂರಸಂಪರ್ಕ ಗೋಪುರಗಳ ಮೇಲೆ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅವಕಾಶ
ಕಲ್ಪಿಸಲಾಗಿರುವಂತೆ, ದೂರಸಂಪರ್ಕ ಗೋಪುರಗಳನ್ನು ಹೊಂದಿರುವಂತಹ ಸ್ವತ್ತಿನ ತೆರಿಗೆದಾರರು
ದೂರಸಂಪರ್ಕ ಗೋಪುರಗಳನ್ನು ಘೋಷಿಸಿಕೊಂಡು ಆಸ್ತಿತೆರಿಗೆಯನ್ನು ಪಾವತಿಸುತ್ತಿದ್ದರು.

ತದನಂತರ, ಟೆಲಿಕಾಂ ಆಪರೇಟರ್‌ಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಉಲ್ಲೇಖ-(2)
ರಂತೆ ದಾವೆಯನ್ನು ಹೂಡಿ, ಕಾಯ್ದೆಯಲ್ಲಿ ಕಟ್ಟಡದ ವ್ಯಾಖ್ಯಾನದ ಅಡಿಯಲ್ಲಿ ದೂರಸಂಪರ್ಕ
ಗೋಪುರಗಳ ಬಗ್ಗೆ ವ್ಯಾಖ್ಯಾನಿಸದೇ ಇರುವುದರಿಂದ, ದೂರಸಂಪರ್ಕ ಗೋಪುರಗಳ ಮೇಲೆ ಆಸ್ತಿ ತೆರಿಗೆ
ವಿಧಿಸಿ ಮತ್ತು ಸಂಗ್ರಹಿಸಲು ಪಾಲಿಕೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸುತ್ತಾ, ದೂರಸಂಪರ್ಕ
ಗೋಪುರಗಳಿಗೆ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿರುತ್ತಾರೆ.

ಮಾನ್ಯ ಉಚ್ಚ ನ್ಯಾಯಾಲಯವು ಉಲ್ಲೇಖ-(2) ರ ದಾವೆಯನ್ನು ಕುಲಂಕುಶವಾಗಿ ಪರಿಶೀಲಿಸಿ,
ಮಾನ್ಯ ಉಚ್ಚ ನ್ಯಾಯಾಲಯದ ಮೇಲ್ಮನವಿ ದಾವೆಗಳಾದ WA ಸಂಖ್ಯೆ 1/2011 ಮತ್ತು 551-
552/2011c/w WA No 1009/2011 ರಲ್ಲಿ ನೀಡಲಾದ ನಿರ್ದೇಶನಗಳ ಅಧಾರ, ಕರ್ನಾಟಕ ಸರ್ಕಾರವು
ಕೆ.ಎಂ.ಸಿ ಕಾಯ್ದೆ 1976 ಪ್ರಕರಣ 2 ಖಂಡ 1ಎ ಉಪ-ಖಂಡ (ಎ) ರಲ್ಲಿ ಕಟ್ಟಡದ ವ್ಯಾಖ್ಯಾನಕ್ಕೆ
ತಿದ್ದುಪಡಿ ತಂದು "ದೂರಸಂಪರ್ಕ ಗೋಪುರಗಳು ಅಥವಾ ಜಾಹೀರಾತು ನಿರ್ಮಾಣ ಸೇರಿದಂತೆ
ಯಾವುದೇ ಇತರ ನಿರ್ಮಾಣಗಳು, ಯಾವುದೇ ಹೆಸರನ್ನು ಕರೆಯಲಿ" ಎಂದು ಸೇರ್ಪಡಿಸಿ. ದಿನಾಂಕ:
09-01-2015 ರಂದು ಅಧಿಸೂಚನೆಯನ್ನು ಹೊರಡಿಸಿರುವಂತೆ, ದಿನಾಂಕ: 09-01-2015 ರಿಂದ
ದೂರಸಂಪರ್ಕ ಗೋಪುರಗಳ ಮೇಲೆ ಆಸ್ತಿ ತೆರಿಗೆಯನ್ನು ವಿಧಿಸಿ ಮತ್ತು ಸಂಗ್ರಹಿಸಬಹುದೆಂದು ತೀರ್ಪು
ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತದೆ.

ಮುಖ್ಯ ಆಯುಕ್ತರು

|| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ||

ಮೇಲೆ ತಿಳಿಸಲಾದ ಅಧಿಸೂಚನೆ ಹಾಗೂ ನ್ಯಾಯಾಲಯದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು, ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸಲಾದ ದೂರಸಂಪರ್ಕ ಗೋಪುರಗಳ ಮೇಲೆ ಆಸ್ತಿ ತೆರಿಗೆಯನ್ನು 2014-2015 ನೇ ಸಾಲಿನ ಎರಡನೇ ಅರ್ಧ ವಾರ್ಷಿಕದಿಂದ ಅಂದರೆ ದಿನಾಂಕ: 01-10-2014 ರಿಂದ ಬಿಬಿಎಂಪಿ ಕಾಯ್ದೆ ಮತ್ತು ನಿಯಮಗಳನ್ವಯ ಪ್ರತಿ ದೂರಸಂಪರ್ಕ ಗೋಪುರಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆ, ಉಪಕರ, ಬಡ್ಡಿ ಮತ್ತು ದಂಡದ (ಪ್ರತಿ ಗೋಪುರಕ್ಕೆ ನಿಗದಿಪಡಿಸಿರುವ ವಾರ್ಷಿಕ ದರದ ಶೇ 100% ರಷ್ಟು) ಸಮೇತ ಬಾಕಿ ಆಸ್ತಿ ತೆರಿಗೆಯನ್ನು ವಿಧಿಸಿ ಸಂಗ್ರಹಿಸಬೇಕಾಗಿರುತ್ತದೆ.

ಆದರೆ, ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ಥಳಗಳಿಗೆ ಆಸ್ತಿ ತೆರಿಗೆ ಪಾವತಿಸುವ ಸಂಬಂಧ ಒಂದು ಬಾರಿ ಪರಿಹಾರ ಯೋಜನೆಯನ್ನು ಜಾರಿ ಮಾಡಿದ್ದು, ಸದರಿ ಯೋಜನೆಯಲ್ಲಿ ಪ್ರತಿ ದೂರಸಂಪರ್ಕ ಗೋಪುರಗಳಿಗೆ ನಿಗದಿಪಡಿಸಿರುವ ಆಸ್ತಿ ತೆರಿಗೆ ಮತ್ತು ಉಪಕರಕ್ಕೆ ಪಾವತಿಸಬೇಕಾದ ಬಡ್ಡಿ ಮೊತ್ತವನ್ನು ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳಿಗೆ ವಿಧಿಸುವ ದಂಡದ ಮೊತ್ತವನ್ನು ಮನ್ನಾ ಮಾಡಿದ್ದು, ಸದರಿ ಒಂದು ಬಾರಿ ಪರಿಹಾರ ಯೋಜನೆಯು ದಿನಾಂಕ: 30-11-2024 ರ ವರೆಗೆ ಜಾರಿಯಲ್ಲಿರುತ್ತದೆ.

ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ದೂರಸಂಪರ್ಕ ಗೋಪುರಗಳಿಗೆ ಒಂದು ಬಾರಿ ಪರಿಹಾರ ಯೋಜನೆ ಅಡಿಯಲ್ಲಿ ಕಳಕಂಡಂತೆ ಆಸ್ತಿ ತೆರಿಗೆ, ಉಪಕರ ಮತ್ತು ದಂಡವನ್ನು ವಿಧಿಸಿ ಸಂಗ್ರಹಿಸಲು ಸೂಚಿಸಲಾಗಿದೆ ಹಾಗೂ ಒಂದು ಬಾರಿ ಪರಿಹಾರ ಯೋಜನೆಯು ಮುಕ್ತಾಯಗೊಂಡ ನಂತರ ಕಾಯ್ದೆ ಮತ್ತು ನಿಯಮಗಳನ್ವಯ ಬಡ್ಡಿ ಹಾಗೂ ದಂಡ (ಪ್ರತಿ ಗೋಪುರಕ್ಕೆ ನಿಗದಿಪಡಿಸಿರುವ ವಾರ್ಷಿಕ ದರದ ಶೇ 100% ರಷ್ಟು) ಸಮೇತ ಬಾಕಿ ಆಸ್ತಿ ತೆರಿಗೆಯನ್ನು ವಸೂಲಾತಿ ಮಾಡಲು ಸೂಚಿಸಿದೆ.

ಒಂದು ಬಾರಿ ಪರಿಹಾರ ಯೋಜನೆ ಅಡಿಯಲ್ಲಿ ಪ್ರತಿ ದೂರ ಸಂಪರ್ಕ ಗೋಪುರಕ್ಕೆ ವಾರ್ಷಿಕ ನಿಗದಿಪಡಿಸಿರುವ ದರ					
ಕ್ರ.ಸಂ	ಆರ್ಥಿಕ ಸಾಲಗಳು	ಸಂಪರ್ಕ ಗೋಪುರ ಒಂದಕ್ಕೆ ನಿಗದಿಪಡಿಸಿರುವ ದರ	ಉಪಕರ	ದಂಡ	ಒಟ್ಟು ಮೊತ್ತ
1	2014-15	6000	1440	100	7540
2	2015-16	12000	2880	100	14980
3	2016-17	15000	3600	100	18700
4	2017-18	15000	3600	100	18700
5	2018-19	15000	3600	100	18700
6	2019-20	15000	3600	100	18700
7	2020-21	15000	3600	100	18700
8	2021-22	15000	3900	100	19000
9	2022-23	15000	3900	100	19000
10	2023-24	15000	3900	100	19000
11	2024-25	15000	3900	100	19000

ವಿಶೇಷ ಸೂಚನೆ:

- ಪ್ರಸ್ತುತ ಸಾಲಿಗೆ ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ನಮೂನೆ-5 ರ ಮೂಲಕ ದೂರ ಸಂಪರ್ಕ ಗೋಪುರಗಳನ್ನು ಘೋಷಿಸಿಕೊಂಡು ಆಸ್ತಿ ತೆರಿಗೆ ಪಾವತಿಸಬಹುದಾಗಿರುತ್ತದೆ.
- ಈಗಾಗಲೇ ಆಸ್ತಿ ತೆರಿಗೆ ಪಾವತಿಸಿದಲ್ಲಿ ಪರಿಷ್ಕೃತ ಘೋಷಣೆಯನ್ನು ಸಲ್ಲಿಸಿ ದೂರ ಸಂಪರ್ಕ ಗೋಪುರಗಳನ್ನು ಘೋಷಿಸಿಕೊಂಡು ಆಸ್ತಿ ತೆರಿಗೆ ಪಾವತಿಸಬಹುದಾಗಿರುತ್ತದೆ.
- ಮೇಲೆ ತಿಳಿಸಲಾದ ದರವು ಒಂದು ದೂರ ಸಂಪರ್ಕ ಗೋಪುರಕ್ಕೆ ಮಾತ್ರ ನಿಗದಿಪಡಿಸಲಾಗಿದ್ದು, ಒಂದೇ ಸ್ಥಳ / ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ದೂರಸಂಪರ್ಕ ಗೋಪುರಗಳನ್ನು ಅಳವಡಿಸಿದಲ್ಲಿ ಅದಕ್ಕೆ ಅನುಗುಣವಾಗಿ ಎಲ್ಲಾ ಪ್ರತಿಯೊಂದು ದೂರಸಂಪರ್ಕ ಗೋಪುರಕ್ಕೂ ಆಸ್ತಿ ತೆರಿಗೆಯನ್ನು ನಿಗದಿಪಡಿಸಿ ವಸೂಲಾತಿ ಮಾಡತಕ್ಕದ್ದು.

1. ದೂರಸಂಪರ್ಕ ಗೋಪುರಗಳನ್ನು ಹೊಂದಿರುವ ಸ್ತಂಭಗಳ ತೆರಿಗೆದಾರರು ಈಗಾಗಲೇ ಆಸ್ತಿತೆರಿಗೆ ಪಾವತಿಸಿದ್ದಲ್ಲಿ, 2016-2017 ನೇ ಸಾಲಿನಿಂದ ಪರಿಷ್ಕೃತ ಘೋಷಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ತೆರಿಗೆದಾರರು ಆಸ್ತಿತೆರಿಗೆ ತಂತ್ರಾಂಶದ ಮೂಲಕ ಪಾವತಿಸಬಹುದಾಗಿದೆ.
2. 2014-15 ಮತ್ತು 2015-2016 ನೇ ಸಾಲುಗಳಿಗೆ ಭೌತಿಕ ಘೋಷಣೆಗಳೊಂದಿಗೆ (Manual declarations) ಡಿಮಾಂಡ್ ಡ್ರಾಫ್ಟ್ ಮೂಲಕ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಛೇರಿಗೆ ಪಾವತಿಸಬಹುದಾಗಿದೆ.
3. ಒಂದು ವೇಳೆ, ದೂರಸಂಪರ್ಕ ಗೋಪುರಗಳು ಸ್ಥಾಪಿಸಲಾಗಿರುವ ಸ್ತಂಭಗಳು 2014-15ನೇ ಸಾಲಿನಿಂದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿದ್ದಲ್ಲಿ, ಅಂತಹ ಸ್ತಂಭಗಳ ಮಾಲಿಕರಿಗೆ, ತಿಳುವಳಿಕೆ ಪತ್ರವನ್ನು ಜಾರಿಗೊಳಿಸುವ ಮೂಲಕ ದೂರಸಂಪರ್ಕ ಗೋಪುರಗಳನ್ನು ಘೋಷಿಸಿಕೊಂಡು ಆಸ್ತಿತೆರಿಗೆ ಪಾವತಿಸುವಂತೆ ತಿಳಿಸಲು ಕ್ರಮವಹಿಸುವುದು.

ಮುಂದುವರೆದಂತೆ, ಪ್ರಸ್ತುತ ಒಂದು ಬಾರಿ ಪರಿಹಾರ ಯೋಜನೆಯು ದಿನಾಂಕ: 30-11-2024ರ ವರೆಗೆ ಜಾರಿಯಲ್ಲಿದ್ದು, ಸದರಿ ಯೋಜನೆ ಅಡಿಯಲ್ಲಿ ವಿಳಂಬ ಪಾವತಿಗೆ ವಿಧಿಸುವ ಬಡ್ಡಿಯನ್ನು ಮತ್ತು ವ್ಯತ್ಯಾಸದ ಆಸ್ತಿತೆರಿಗೆಯ ಸಮಾನವಾದ ದಂಡವನ್ನು ಮನ್ನಾ ಮಾಡಿರುವ ಬೃಹತ್ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ.

ಮೇಲಿನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿ/ ಸಿಬ್ಬಂದಿಗಳಿಗೆ ಸೂಚಿಸುತ್ತಾ, ಪ್ರಚಾರ ಕ್ರಮದ (Campaign mode) ಮೂಲಕ ಎಲ್ಲಾ ದೂರಸಂಪರ್ಕ ಅವರೇಟರ್ಸ್‌ಗಳಿಗೆ/ ದೂರಸಂಪರ್ಕ ಗೋಪುರಗಳನ್ನು ಹೊಂದಿರುವ ತೆರಿಗೆದಾರರಿಗೆ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ತಿಳಿಸಲು ಕ್ರಮಕೈಗೊಳ್ಳುವುದು.



ಮುಖ್ಯ ಆಯುಕ್ತರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಪ್ರತಿಯನ್ನು:

1. ಮಾನ್ಯ ಆಡಳಿತಗಾರರ ಅವಗಾಹನೆಗೆ ತರಲು ಆಪ್ತ ಕಾರ್ಯದರ್ಶಿಗಳಿಗೆ ಕಳುಹಿಸಿದೆ.
2. ವಿಶೇಷ ಆಯುಕ್ತರು (ಕಂದಾಯ) ರವರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿದೆ.
3. ಎಲ್ಲಾ ವಲಯ ಆಯುಕ್ತರುಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿದೆ.
4. ಜಂಟಿ / ಉಪ ಆಯುಕ್ತರು (ಕಂದಾಯ) ರವರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿದೆ.
5. ಎಲ್ಲಾ ವಲಯ ಜಂಟಿ / ಉಪ ಆಯುಕ್ತರುಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿದೆ.
6. ಮುಖ್ಯ ಅಭಿಯಂತರರು, (ಓ.ಎಫ್.ಸಿ) ರವರ ಮಾಹಿತಿಗಾಗಿ ಕಳುಹಿಸಿಕೊಡಲಾಗಿದೆ.
7. ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೂಕ್ತ ಕ್ರಮಕ್ಕಾಗಿ ಕಳುಹಿಸಿದೆ.
8. ಕಛೇರಿ ಪ್ರತಿ.